



ರಿಯೊ ಅವಕಾಶ ಪಡೆದಿದ್ದಾರೆ. 58 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲ್ಲಿಕ್ ಭರವಸೆಯ ಕುಸ್ತಿಪಟುವಾಗಿದ್ದಾರೆ.

### ಚಿನ್ನಕ್ಕೆ ಗುರಿಯಿಟ್ಟ ಶೂಟರ್‌ಗಳು

ಹೋದ ಒಲಿಂಪಿಕ್‌ನಲ್ಲಿ ಭಾರತಕ್ಕೆ ಎರಡು ಪದಕಗಳನ್ನು ತಂದುಕೊಟ್ಟಿದ್ದು ಶೂಟಿಂಗ್ ವಿಭಾಗ. ರಿಯೊದಲ್ಲಿ ಈ ಬಾರಿ ಶೂಟರ್‌ಗಳು ಹೆಚ್ಚು ಪದಕಗಳನ್ನು ಗೆಲ್ಲುವ ನಿರೀಕ್ಷೆ ಇದೆ.

ಸತತ ಮೂರು ಒಲಿಂಪಿಕ್‌ಗಳಿಂದಲೂ ಶೂಟರ್‌ಗಳ ಸಾಧನೆ ಏರುಮುಖದಲ್ಲಿದೆ. 2004ರಲ್ಲಿ ರಾಜ್ಯವರ್ಧನ್ ಸಿಂಗ್ ಬೆಳ್ಳಿ ಪದಕ ಜಯಿಸಿದ್ದರು. 2008ರಲ್ಲಿ ಅಭಿನವ್ ಬಿಂದ್ರಾ ಚಿನ್ನದ ನಗೆ ಬೀರಿದ್ದರು.

ಲಂಡನ್‌ನಲ್ಲಿ ಗಗನ್ ನಾರಂಗ್ (10ಮೀ ಏರ್ ರೈಫಲ್) ಮತ್ತು ಅಚ್ಚರಿಯ ಫಲಿತಾಂಶ ನೀಡಿದ್ದ ವಿಜಯಕುಮಾರ್ (25 ಮೀ, ರ್ಯಾಪಿಡ್ ಫೈರ್ ಫಿಸ್ಕೂಲ್) ಬೆಳ್ಳಿಪದಕ ಜಯಿಸಿದ್ದರು. ಈ ಬಾರಿ 12 ಮಂದಿ ಶೂಟರ್‌ಗಳು (ಮೂವರು ಮಹಿಳೆಯರೂ ಸೇರಿ) ತಂಡದಲ್ಲಿದ್ದಾರೆ.

ಕನ್ನಡಿಗ ಪ್ರಕಾಶ್ ನಂಜಪ್ಪ (ಇಂಚೆನ್‌ನಲ್ಲಿ ಕಂಚು, ಗ್ಲಾಸ್ಕೋದಲ್ಲಿ ಬೆಳ್ಳಿ

ವಿಜೇತರು), ಜೇತು ರೈ, ಚೈನ್ ಸಿಂಗ್, ಗುರುಪ್ರೀತ್ ಸಿಂಗ್, ಮಂಜೀತ್ ಸಿಂಗ್ ಸಂಧು, ಅಭಿನವ್ ಬಿಂದ್ರಾ, ಕೈನನ್ ಚೆನಾಯ್, ಮೈರಾಜ್ ಅಹಮದ್ ಖಾನ್, ಗಗನ್ ನಾರಂಗ್, ಗುರುಪ್ರೀತ್ ಸಿಂಗ್ ಅವರಿಗೆ ಪದಕ ಗೆಲ್ಲುವ ಸಾಮರ್ಥ್ಯವಿದೆ.

ವನಿತೆಯರ ವಿಭಾಗದಲ್ಲಿ ಅಪೂರ್ವಿ ಚಾಂಡೇಲಾ ಮತ್ತು ಅಯೋನಿಕಾ ಪಾಲ್ (10 ಮೀ ಏರ್ ರೈಫಲ್) ಅವರು ಸ್ಪರ್ಧಿಸುತ್ತಿದ್ದಾರೆ.

ಆದರೆ, 10 ಮೀಟರ್ ಏರ್ ರೈಫಲ್ ಮತ್ತು 25 ಮೀಟರ್ ಫಿಸ್ಕೂಲ್ ಸ್ಪರ್ಧೆಗಳೆರಡರಲ್ಲೂ ಸ್ಪರ್ಧಿಸುತ್ತಿರುವ ಹೀನಾ ಸಿಧು ಅವರ ಮೇಲೆಯೇ ಹೆಚ್ಚು ನಿರೀಕ್ಷೆಗಳಿವೆ. ಜರ್ಮನಿಯಲ್ಲಿ 2013ರಲ್ಲಿ ನಡೆದಿದ್ದ ವಿಶ್ವ ಶೂಟಿಂಗ್‌ನಲ್ಲಿ ಚಿನ್ನ ಜಯಿಸಿದ್ದ ದಂತವೈದ್ಯ ಹೀನಾ ರಿಯೊ ಪದಕಕ್ಕೆ ಗುರಿಯಿಟ್ಟಿದ್ದಾರೆ.

### ಅಥ್ಲೆಟಿಕ್ಸ್ ಪದಕ ಸಿಗಬಹುದೇ?

ಹಿಂದಿನ ಎಲ್ಲ ಒಲಿಂಪಿಕ್‌ಗಳಿಗಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು (121) ಇರುವ ತಂಡವು ರಿಯೊಗೆ ತೆರಳಿದೆ. ಅದರಲ್ಲಿ

# ‘ಸುಸ್ತಾಗಿದೆಯೆಂದು ಸುಳ್ಳು ಹೇಳುವಂತಿಲ್ಲ’

ಭಾರತ ಹಾಕಿ ತಂಡದ ಸಿದ್ಧತೆ ಹೇಗಿದೆ?

—2008ರಲ್ಲಿ ನಾವು ಬೀಜಿಂಗ್ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರಲಿಲ್ಲ. ಅದು ದೊಡ್ಡ ಹಿನ್ನಡೆಯಾಗಿತ್ತು. ನಂತರದ ವರ್ಷಗಳಲ್ಲಿ ಹಾಕಿ ಇಂಡಿಯಾ ಅಸ್ತಿತ್ವಕ್ಕೆ ಬಂದಿತು. ಆರ್ಥಿಕವಾಗಿ, ತಾಂತ್ರಿಕವಾಗಿ ಸಾಕಷ್ಟು ನೆರವು ನೀಡಿತು. ಹಂತಹಂತವಾಗಿ ತಂಡವು ಬೆಳೆಯಿತು. 2012ರ ಒಲಿಂಪಿಕ್‌ನಲ್ಲಿ ಅರ್ಹತೆ ಪಡೆದಿದ್ದು ನಮ್ಮ ಸಾಧನೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗಿನ ಪಯಣ ಮಹತ್ವದ್ದು. ಅದರಲ್ಲೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದು ಐತಿಹಾಸಿಕ ಸಾಧನೆ.

ಮೇಜರ್ ಧ್ಯಾನಚಂದ್ ಅವರ ಕಾಲದ ಹಾಕಿ ವೈಭವ ಮತ್ತೆ ಭಾರತಕ್ಕೆ ಮರಳಬಹುದೇ? ಈ ಬಾರಿ ಪದಕ ಗೆಲ್ಲಬಹುದೇ?

—ಧ್ಯಾನಚಂದ್ ಮತ್ತು ಅವರ ತಂಡದ ಸಾಧನೆ ಸಾರ್ವಕಾಲಿಕ ಶ್ರೇಷ್ಠವಾದದ್ದು. ಆದರೆ, ಅಂದಿನ ಹಾಕಿ ಆಟಕ್ಕೂ ಇಂದಿಗೂ ಬಹಳ ಬದಲಾವಣೆಯಾಗಿದೆ. ತಾಂತ್ರಿಕತೆ, ವಿಜ್ಞಾನದ ನೆರವು ಸಿಗುತ್ತಿದೆ. ಆಧುನಿಕ ಟರ್ನಾಂಟ್‌ನಲ್ಲಿ ಹಾಕಿ ಆಟದ ವೇಗ ಕೂಡ ಅಪಾರವಾಗಿದೆ. ನಮ್ಮ ಗುರಿ ಪದಕ ಗೆಲ್ಲುವುದೇ ಆಗಿದೆ. ಆದರೆ, ನಾವು ಒಂದೊಂದೇ ಪಂದ್ಯದ ಮೇಲೆ ಸಂಪೂರ್ಣ ಗಮನ ಕೇಂದ್ರಿಸಿಕೊಳ್ಳುವೆ.

ಕಳೆದ ಎರಡು ವರ್ಷಗಳಲ್ಲಿ ನಿಮ್ಮ ಸಿದ್ಧತೆ ಹೇಗಿತ್ತು?

— ಇಂಚೆನ್ ಏಷ್ಯನ್ ಕ್ರೀಡಾಕೂಟದಲ್ಲಿ ಗೆದ್ದು ರಿಯೊಗೆ ಅರ್ಹತೆ ಗಿಟ್ಟಿಸಿದ್ದು ಅನುಕೂಲವಾಯಿತು. ಅಭ್ಯಾಸಕ್ಕೆ ಎರಡು ವರ್ಷಗಳ ಸಮಯ ಲಭಿಸಿತ್ತು. ವಿದೇಶಿ ತಂತ್ರಜ್ಞರ ತಂಡವೊಂದು ನಮಗೆ ವಿಶೇಷ ತರಬೇತಿ ನೀಡುತ್ತಿದೆ. ಇವತ್ತಿನ ಹಾಕಿಯಲ್ಲಿ ಫಿಟ್‌ನೆಸ್ ಬಹಳ ಮಹತ್ವದ್ದು. ಅದಕ್ಕೆ ನಮ್ಮ ದೇಹದ ಕ್ಷಮತೆಯನ್ನು ಅಳೆಯುವ ಅತ್ಯಾಧುನಿಕ ಜಿಪಿಎಸ್ ಸಾಧನವನ್ನು ನಮಗೆ ಅಳವಡಿಸಲಾಗುತ್ತದೆ. ನಾವು ಎಷ್ಟು ಹೊತ್ತು, ಎಷ್ಟು ವೇಗದಲ್ಲಿ ಓಡಲು ಸಮರ್ಥರಾಗಿದ್ದೇವೆ ಎಂಬ ಮಾಹಿತಿಯು ಅದರಲ್ಲಿ

ಒಲಿಂಪಿಕ್‌ನಲ್ಲಿ ಆಡಲಿರುವ ಭಾರತ ಹಾಕಿ ತಂಡದ ಉಪನಾಯಕ, ಕನ್ನಡಿಗ ಸೋಮವಾರಪೇಟೆ ಸುನೀಲ್ ಸಂದರ್ಶನ

ದಾಖಲಾಗುತ್ತದೆ. ನಾವು ಸುಸ್ತಾಗಿದ್ದೇವೆ ಎಂದು ಸುಳ್ಳು ಹೇಳಿ ಅಭ್ಯಾಸ, ಆಟದಿಂದ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಎಲ್ಲವನ್ನೂ ಕರಾರುವಾಕ್ ಆಗಿ ದಾಖಲಿಸುವ ತಂತ್ರಜ್ಞಾನವದು. ಅದರ ವರದಿಯ ಆಧಾರದ ಮೇಲೆ ನಮ್ಮ ಆಟ, ಓಟ, ಊಟ ಎಲ್ಲವನ್ನೂ ನಿರ್ಧರಿಸಿ ತರಬೇತಿ ನೀಡಲಾಗಿದೆ. ಅದರಿಂದಾಗಿ ಗಾಯಗೊಳ್ಳುವ ಪ್ರಮಾಣವೂ ಕಡಿಮೆಯಾಗಿದೆ. ಪ್ರತಿದಿನ ವಿಡಿಯೋ ವಿಶ್ಲೇಷಣೆ ಕೂಡ

ನಡೆಯುತ್ತದೆ.

ಒಲಿಂಪಿಕ್‌ಗೆ ಹೋಗುವ ಕೆಲವೇ ದಿನಗಳ ಮುನ್ನ ತಂಡದ ನಾಯಕರಾಗಿದ್ದ ಸರದಾರ್ ಸಿಂಗ್ ಬದಲಿಗೆ ಶ್ರೀಜೀಶ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ ಇದು ಆಟದ ಮೇಲೆ ಪರಿಣಾಮ ಬೀರುವುದಿಲ್ಲವೇ?

— ತಮ್ಮ ತಂಡದಲ್ಲಿರುವ 16 ಆಟಗಾರರೂ ಕ್ಯಾಪ್ಟನ್‌ಗಳೇ. ಇಲ್ಲಿ ಯಾರೂ ಹೆಚ್ಚು ಅಲ್ಲ ಕಮ್ಮಿಯೂ ಅಲ್ಲ. ಎಲ್ಲರೂ ನಾಯಕರು ಮತ್ತು ಆಟಗಾರರು. ಆಡಳಿತಾತ್ಮಕ ನಿಯಮಗಳಿಗಾಗಿ ಒಬ್ಬರನ್ನು ನಾಯಕ ಮತ್ತೊಬ್ಬರನ್ನು ಉಪನಾಯಕ ಎಂದು ಹೆಸರಿಸಲಾಗಿದೆ. ನಮ್ಮ ತಂಡದ ವಿಶೇಷತೆ ಮತ್ತು ಶಕ್ತಿಯೆಂದರೆ ಒಗ್ಗಟ್ಟು. ನಾಯಕತ್ವ ಮತ್ತು ಅಧಿಕಾರಕ್ಕೆ ಯಾರೂ ತಲೆ

ಕಡಿಸಿಕೊಳ್ಳುವುದಿಲ್ಲ. ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲುಗಳಲ್ಲಿ ಪರಿವರ್ತಿಸುವ ಕೌಶಲ್ಯ

ಕಡಿಮೆಯಿದೆ ಅಲ್ಲವೇ?

— ಹೌದು. ಇತ್ತೀಚೆಗೆ ವೆಲ್ಸಿಯಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ನಾವು ಬಹುಪಾಲು ಪೆನಾಲ್ಟಿ ಕಾರ್ನರ್‌ಗಳಲ್ಲಿ ವಿಫಲವಾಗಿದ್ದೆವು. ಆ ಕುರಿತು ಬೆಂಗಳೂರಿನ ಶಿಬಿರದಲ್ಲಿ ವಿಶೇಷ ಕಾರ್ಯಾಗಾರ ಮಾಡಲಾಯಿತು. ನಮ್ಮ ಮುಖ್ಯ ಕೋಚ್ ರೊಲಂಟ್ ಒಲ್ಮಮನ್, ಅವರು ವಿಶೇಷ ತರಬೇತಿಯನ್ನೂ ನೀಡಿದ್ದಾರೆ.

